

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ



ಗಂಗಾ ಕಲ್ಯಾಣ ಯೋಜನೆ - ಸಾಮೂಹಿಕ ಏತ ನೀರಾವರಿ ಯೋಜನೆ

ಗಂಗಾ ಕಲ್ಯಾಣ ಏತ ನೀರಾವರಿ ಯೋಜನೆಯಡಿ ವರ್ಷ ಪೂರ್ತಿ ನೀರು ಹರಿಯುವ ನದಿ , ನಾಲೆ, ನೈಸರ್ಗಿಕ ಹಳ್ಳ, ತೊರೆಗಳಿಂದ ಏತ ನೀರಾವರಿ ಮೂಲಕ ಪರಿಶಿಷ್ಟ ಜಾತಿಯ ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. ಈ ಯೋಜನೆಯಡಿ ಘಟಕ ವೆಚ್ಚದ ಪೂರ್ಣ ಮೊತ್ತವು ಸಹಾಯಧನವಾಗಿರುತ್ತದೆ.

- ಸದಾ ಕಾಲ ಹರಿಯುತ್ತಿರುವ ನದಿ , ನೈಸರ್ಗಿಕ ಹಳ್ಳ , ತೊರೆಗಳ ಸಮೀಪದಲ್ಲಿ ಪರಿಶಿಷ್ಟ.ಜಾತಿಗೆ ಸೇರಿದ ಫಲಾಫೇಕ್ಷಿಗಳ ಜಮೀನಿರಬೇಕು.
- ಕನಿಷ್ಠ 3 ಜನ ಫಲಾಫೇಕ್ಷಿಗಳು 8.00 ಎಕರೆ ಜಮೀನನ್ನು ಒಂದೇ ಕಡೆ ಹೊಂದಿದ್ದಲ್ಲಿ ರೂ. 4.00 ಲಕ್ಷಗಳ ಸಹಾಯಧನದೊಂದಿಗೆ ಪ್ರೈವೇಟ್ ಜೋಡಿಸಿ ಪಂಪ್‌ಗಳ ಅಳವಡಿಸಿ , ಘಟಕವನ್ನು ವಿದ್ಯುದೀಕರಣಗೊಳಿಸಲಾಗುವುದು.
- ಕನಿಷ್ಠ 5 ಜನ ಫಲಾಫೇಕ್ಷಿಗಳು 15.00 ಎಕರೆ ಜಮೀನನ್ನು ಒಂದೇ ಕಡೆ ಹೊಂದಿದ್ದಲ್ಲಿ ರೂ. 6.00 ಲಕ್ಷಗಳ ಸಹಾಯಧನದೊಂದಿಗೆ ಪಂಪ್‌ಗಳ ಅಳವಡಿಸಿ ಘಟಕವನ್ನು ವಿದ್ಯುದೀಕರಣಗೊಳಿಸಲಾಗುವುದು. 15 ಎಕರೆ ಮೇಲ್ಪಟ್ಟ ಜಮೀನುಗಳಿಗೆ ಎಕರೆಯೊಂದಕ್ಕೆ ರೂ.23,933/- ಮಿತಿಯೊಳಗೆ ಅನುಷ್ಠಾನಗೊಳಿಸಲಾಗುವುದು.

ಸೌಲಭ್ಯ ಪಡೆಯಲು ಅರ್ಜಿದಾರರಿಗೆ ಇರಬೇಕಾದ ಅರ್ಹತೆಗಳು:-

- ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.
- ಅರ್ಜಿದಾರರು ಕನಿಷ್ಠ ಕಳೆದ 15 ವರ್ಷಗಳಿಂದ ಕರ್ನಾಟಕದಲ್ಲಿ ವಾಸಿಸುತ್ತಿರಬೇಕು.
- ಅರ್ಜಿದಾರರ ವಯಸ್ಸು 18ರಿಂದ 60 ವರ್ಷಗಳ ಒಳಗಿರಬೇಕು.
- ಕುಟುಂಬದ ವಾರ್ಷಿಕ ಆದಾಯ ರೂ. 22,000 ಮೀರಿರಬಾರದು.
- ಅರ್ಜಿದಾರರು ಸಣ್ಣ/ಅತಿಸಣ್ಣ ಹಿಡುವಳಿದಾರರಾಗಿರಬೇಕು.
- ಅರ್ಜಿದಾರರ ಕುಟುಂಬದ ಸದಸ್ಯರಲ್ಲಿ ಯಾರೊಬ್ಬರೂ ಸರ್ಕಾರಿ ನೌಕರಿಯಲ್ಲಿರಬಾರದು.
- ಅರ್ಜಿದಾರರಾಗಲೀ, ಕುಟುಂಬದ ಸದಸ್ಯರಾಗಲೀ ನಿಗಮದ ಯಾವುದೇ ಯೋಜನೆಯಡಿ ಈ ಹಿಂದೆ ಸೌಲಭ್ಯವನ್ನು ಪಡೆದಿರಬಾರದು. (ಭೂ ಒಡೆತನ ಯೋಜನೆಯಡಿ ತರಿ ಜಮೀನು ಪಡೆದ ಫಲಾನುಭವಿಗಳಿಗೆ ಅನ್ವಯಿಸುವುದಿಲ್ಲ.)
- ಏತನೀರಾವರಿ ಘಟಕಕ್ಕೆ ಒಳಪಡುವ ಎಲ್ಲಾ ಅರ್ಜಿದಾರರ ಜಮೀನು ಒತ್ತಟ್ಟಿಗಿರಬೇಕು.
- ಜಮೀನಿಗೆ ವಿದ್ಯುತ್ ಲೈನ್ ಹತ್ತಿರದಲ್ಲಿದ್ದವರಿಗೆ ಆದ್ಯತೆ ಕೊಡಲಾಗುವುದು.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು :-

- ಪಾಸ್ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ -2.
- ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ
- ಪಡಿತರ ಚೀಟಿ
- ಗುರುತಿನ ಚೀಟಿ (ಆಧಾರ್ ಕಾರ್ಡ್/ಚುನಾವಣಾ ಗುರುತಿನ ಚೀಟಿ/ಡೈವಿಂಗ್ಲೆಸನ್ಸ್/ಪಾನ್ಕಾರ್ಡ್/ಭಾವಚಿತ್ರವಿರುವ ಬ್ಯಾಂಕ್ ಪಾಸ್ಪುತಸ್ತಕ/ಪಾಸ್ಪೋರ್ಟ್)
- ಇತ್ತೀಚಿನ ಪಹಣಿ (ಆರ್.ಟಿ.ಸಿ.) ಮತ್ತು ಭೂ ನಕ್ಷೆ
- ಕೃಷಿ ಪಾಸ್ ಪುಸ್ತಕ ಅಥವಾ ಸಣ್ಣ/ಅತಿ ಸಣ್ಣ ಹಿಡುವಳಿದಾರ ಪ್ರಮಾಣ ಪತ್ರ.
- ನೀರನ್ನು ಉಪಯೋಗಿಸಲು ಪರವಾನಗಿಯನ್ನು ಸಂಬಂಧಪಟ್ಟ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಂದ ಪಡೆದು ಸಲ್ಲಿಸುವುದು.
- ಸ್ಥಳೀಯ ವಿದ್ಯುತ್ ನಿಗಮ ನಿಯಮಿತ ರವರಿಂದ ಅನುಮತಿ ಅಥವಾ ನೊಂದಣಿ ಮಾಡಿ ರಸೀದಿ ಲಗತ್ತಿಸಬೇಕು.

ಫಲಾನುಭವಿಗಳ ಆಯ್ಕೆ ವಿಧಾನ ಹಾಗೂ ಯೋಜನೆ ಅನುಷ್ಠಾನದ ವಿವಿಧ ಹಂತಗಳು:-

- ಫಲಾಪೇಕ್ಷಿಗಳು ಜಿಲ್ಲಾ ಕಛೇರಿಗೆ ದಾಖಲಾತಿಗಳೊಂದಿಗೆ ಸಲ್ಲಿಸಿದ ಅರ್ಜಿಗಳನ್ನು ವಿಧಾನಸಭಾ ಕ್ಷೇತ್ರವಾರು ಪಟ್ಟಿ ಮಾಡಿ , ಮಾನ್ಯ ಶಾಸಕರ ಅಧ್ಯಕ್ಷತೆಯಲ್ಲಿನ ಆಯ್ಕೆ ಸಮಿತಿಯಲ್ಲಿ ಮಂಡಿಸಲಾಗುವುದು.
- ಆಯ್ಕೆಯಾದ ಅರ್ಜಿದಾರರ ಪ್ರಸ್ತಾವನೆಯನ್ನು ಕೇಂದ್ರ ಕಛೇರಿ ಮಂಜೂರಾತಿಗಾಗಿ ಕಳುಹಿಸಲಾಗುವುದು, ಇಂಜಿನಿಯರಿಂಗ್ ವಿಭಾಗದಿಂದ ಸ್ಥಳಕ್ಕೆ ಭೇಟಿ ಮಾಡಿ ಎಸ್ಪಿಮೇಟ್ ತಯಾರಿಸಿ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ಪಡೆಯಲಾಗುವುದು.
- ಸಿವಿಲ್ ಕಾಮಗಾರಿ ನಿರ್ವಹಣೆಗೆ ಜಿಲ್ಲಾ ವ್ಯವಸ್ಥಾಪಕರು , ಕೊಟೇಷನ್ ಕರೆದು ಗುತ್ತಿಗೆದಾರರನ್ನು ಆಯ್ಕೆ ಮಾಡಿ, ನೀಡಿದ ವರದಿಯನ್ನು ಇಂಜಿನಿಯರಿಂಗ್ ವಿಭಾಗದಿಂದ ಪರಿಶೀಲಿಸಿ ಕಾರ್ಯಾದೇಶ ನೀಡಲಾಗುವುದು.
- ಸಿವಿಲ್ ಕಾಮಗಾರಿಯ ಜೊತೆಗೆ ಪಿ.ವಿ.ಸಿ ಪೈಪ್ ಸರಬರಾಜು ಮಾಡಲು ಟೆಂಡರಿನಲ್ಲಿ ಆಯ್ಕೆಯಾದ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿ, ಸರಬರಾಜು ಆದ ಬಳಿಕ ಏರು ಕಾಲುವೆ (ರೈಸಿಂಗ್ ಮೈನ್) ಕೆಲಸ ಪೂರ್ಣಗೊಳಿಸಲಾಗುವುದು.
- ಟೆಂಡರಿನಲ್ಲಿ ಆಯ್ಕೆಯಾದ ಗುತ್ತಿಗೆದಾರರಿಂದ ಪಂಪ್‌ಹೌಸ್ ಸರಬರಾಜು ಮಾಡಿ ಅಳವಡಿಸಲಾಗುವುದು.
- ಎಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ವಿದ್ಯುದ್ದೀಕರಣಕ್ಕೆ ತಗಲುವ ಅಂದಾಜು ಪಟ್ಟಿ ತಯಾರಿಸುವರು. ನಂತರದಲ್ಲಿ ವಿದ್ಯುತ್ ಮಂಜೂರಾತಿ ಪತ್ರವನ್ನು ಫಲಾನುಭವಿ ಹಾಗೂ ನಿಗಮಕ್ಕೆ ಕಳುಹಿಸುವರು.
- ನಿಗಮದಿಂದ ಕನಿಷ್ಠ ವಾರ್ಷಿಕ ಠೇವಣಿ ಮೊತ್ತವನ್ನು ಎಸ್ಕಾಂಗೆ ಪಾವತಿಸಿ ಗುತ್ತಿಗೆದಾರರಿಂದ ವೈರಿಂಗ್ ಡಯಾಗ್ರಾಂ ಮತ್ತು ಸಮಾಪನ ವರದಿಗಳನ್ನು ಸಲ್ಲಿಸಲು ಜಿಲ್ಲಾ ವ್ಯವಸ್ಥಾಪಕರು ಕ್ರಮ ವಹಿಸುತ್ತಾರೆ. ನಂತರದಲ್ಲಿ ಎಸ್ಕಾಂನಿಂದ ವಿದ್ಯುತ್ ಮಾರ್ಗ ನಿರ್ಮಿಸಿ ಪಂಪ್‌ಹೌಸ್ ಗೆ ವಿದ್ಯುತ್ ಸಂಪರ್ಕ ಪಡೆದ ಕೂಡಲೇ ಆರ್.ಆರ್. ಸಂಖ್ಯೆಯನ್ನು ಎಸ್ಕಾಂನವರು ನೀಡುತ್ತಾರೆ.
- ಘಟಕ ಪೂರ್ಣಗೊಂಡ ಮೇಲೆ ಜಮೀನನ್ನು ನೀರಾವರಿಗೆ ಒಳಪಡಿಸಲು ಮತ್ತು ಘಟಕದ ಉಸ್ತುವಾರಿಯನ್ನು ಫಲಾನುಭವಿಗಳಿಗೆ ವಹಿಸಲಾಗುವುದು.